

ದೇವರೋಣ್ಣರ ಎಲ್ಲಾ ಅಜಾಯವನ್ನು ಏದುರಿಸುವದು

ಮತ್ತಾಯ 25:14-30, ಒಂದು ನಿಕಟ ಮೊಳೆ

ಯೀಂನು ಬೋಧಿಸಿದ್ದನ್ನು ಹೊದಲು ಕೇಳಿದವರಲ್ಲಿಗೆ ಆತನು ಹೇಳಿದರಲ್ಲಿ ಹೆಚ್ಚಿನದು ಹೊಹಾರುವಂಥಿಂದ್ದು ಮತ್ತು ಆಫಾತಕಾಲಿಯಾದುದ್ದು ಕೂಡಾ ಆಗಿತ್ತು. ಅಂಥವುಗಳಲ್ಲಿ ತಲಾಂತುಗಳ ನಾಮ್ಯವು ಒಂದಾಗಿರುವುದಾಗಿದೆ.

ಮೂಲಕ ಮರಜಿಬಾರುವಾಗ ಆತನಿಗಾಗಿ ಕಾಯಿತ್ತಿರುವ ಆತನ ಶಿಷ್ಯರು ಕೆಲಸದಲ್ಲಿ ನಿರತರಾಗಿರಬೇಕು ಎಂಬುದನ್ನು ಕೆಲಸಲು ಯೀಂನು ಈ ನಾಮ್ಯದ ಮೂಲಕ ಮಾಡಿದಂತಹಿನ್ನೇ.¹ ಇದು ಆತ್ಮನ ಮಾರ್ಗದರ್ಶನದ ಮೂಲಕ ದಾಖಲಾಗಿದ್ದಾಗಿದೆ. ಯಾಕೆಂದರೆ ಅಪೂರ್ವಲರ್ಜಾಡನೇ, ಕರೆನ ಎಲ್ಲಾ ಹಿಂಬಾಕರು ಆದನ್ನು ನೆನಹಿಡಬೇಕೆಂದೇ. ಮತ್ತಾಯನು ತನ್ನ ಸುವಾರ್ತೆಯ ವಿವರವನ್ನು ಮೂವತ್ತು ಅಥವಾ ನಭೆಯು ಅನ್ನಿತ್ಯಕ್ಕೆ ಬಂದ ನಂತರ ಬರೆದಿದ್ದಾನೇ.² ಕುತ್ತಾಹಲಕಾಲಿಯಾದ ಸಂಗತಿಗಳ ಇನ್ನು ಸಂಭಿನ್ತಪ್ಪಿದ್ದವು,³ ಅದರೆ ಏರಡನೆಯ ತಲೆಮಾಲಿನ ಕೈಸ್ತರನ್ನು ತಯಾರಿಮಾಡಲು ನಾಕಟ್ಟು ನಮಯಿ ನಾಗಬೆಳಿತ್ತು. ಬಹುಶಃ ಕೆಲ ನಭೆಯವರು ತಮ್ಮ ಮೂಲ ಗುಲಿಯನ್ನು ಕಳೆದುಕೆಂಡಿದ್ದಾರೆ ಮತ್ತು ವಾರದಿಂದ ವಾರದ ಇರುವಿಕೆ ಕರೆಯನ್ನು ಸಿಡುವ ಉದ್ದೇಶ ವಾಗಿತ್ತು (ನೋಡಿಲ ಪ್ರಕಟಣೆ 3:15). ಇಂಥ ಸಂದರ್ಭವು ಇಹಾತ್ಮಿಂದನೆಯ ಶರ್ತಮಾನದ ಕಸ್ತಡಕದ ಮೂಲಕ ನೋಡುವರುಕ್ಕಾಗಿ ಈ ಜಿರಜೆಕಿಟ ಕಫೆಯತ್ತೆ ನಮ್ಮ ಹೊನ ನೋಟವನ್ನು ನಮಗಾಗಿ ಹಳನಲು ಬಯಿಸುವವನಾಗಿದ್ದೇನೆ.

ಈ ಮಂಡನೆಯನ್ನು ನಾನು “ದೇವಲಗೋಣ್ಣರ ಶ್ರೀತಿಯೊಂದು ಅಜಾಯವನ್ನು ಏದುಲನುವದು” ಎಂದು ನಾನು ಇದನ್ನು ಕರೆಯಬಯಸುತ್ತೇನೆ.⁴ ಅಜಾಯವನ್ನು ತೆಗೆದುಕೊಳ್ಳುವುದರ ಬಗೆಗೆ ನಿಮಗೆ ಹೇಗೆಸ್ಥಿನುತ್ತದೆ? ಭಾರತ ಅಜಾಯವನ್ನು⁵ ಮತ್ತು ಅರ್ಥಿಕ ಅಜಾಯವನ್ನು ನಲಿದಾಗಿಸುವವರನ್ನು ಸಿಲವು ಬಹುಶಃ ಮೆಷ್ಣುವವರಾಗಿರಬಹುದು. ಹೇಗೆಎ ಆತರದ ಅಜಾಯವನ್ನು ತೆಗೆದುಕೊಳ್ಳುವದನ್ನು ನಾವು ಯೋಜಿಸುವಲ್ಲಿ ನಮ್ಮುಳ್ಳ ಅನೇಕರು ನಮ್ಮ ಅನುದಿನದ ಜೀವಿತದಲ್ಲಿಂದ ಅಜಾಯವನ್ನು ತೆಗೆದು ಹಾಕಿಜಿಡುವುದನ್ನು ಅಲಸಿಕೊಳ್ಳುವವರಾಗಿರುತ್ತೇವೆ. ಎಷ್ಟು ನಾಧ್ಯಪೂರ್ವ ಅಷ್ಟು ಅಜಾಯ ರಹಿತ ಇರುವಿಕೆಯನ್ನು ನಾವು ಬಯಿಸುವವರಾಗಿರುತ್ತೇವೆ. ಈ ಸಂಗತಿ ಹೀಗಿರುವಾಗ, ಕರೆನಿಗಾಗಿ ಅಜಾಯವನ್ನು ತಂದಿಕೊಳ್ಳುವ ವಿಜಾರಪು ಅನ್ವಯವಾದಂತಹದ್ದಲ್ಲ. ಅದಲ್ಲದೆ, ಈ ನಾಮ್ಯವು ನಾವು ಕೇವಲ ನಮ್ಮ ಒಡೆಯೆಯನ್ನು ನಂತರಷ್ಟುನೊಂದಿಸಿದ್ದೇನೆ ಎಂದು ಬೋಧಿಸಿಪುದಾಗಿದೆ.

ನಾನು ಈ ಅಧ್ಯಯನವನ್ನು ನಾಲ್ಕು ಭಾಗಗಳಾಗಿ (ಎಂಬ “R’s” ಗಳನ್ನು ಬಳಸುವ ಮೂಲಕ) ಬಿಂಗಡಿಸಿದ್ದೇನೆ. ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಲಾಗಿದೆ ಒಂದು ತಲಾಂತು ಹೊಂದಿದ ವ್ಯಕ್ತಿಯ ಮೇಲೆ ಕೇಂದ್ರಿಕಲನೋಣ.

ಜವಾಬ್ದಾರಿಕೆ ಮತ್ತು ಅಜಾಯಗಳು (ಪಜನಗಳು 14, 15)

ಒಡೆಯನು ಶ್ರಮುಲ ಕಾಯಿದಲ್ಲಿ ಹಾಲ್ಯಾಳ್ಯಾಪಂತೆ ತನ್ನ ನೇವಕರಲ್ಲಿಗೆ ಜವಾಬ್ದಾರಿಯನ್ನು ತೊಡುಪುದಲಿಂದ ಕಫೆಯ ಘೂರಂಭವಾಗುತ್ತದೆ. ಹರಲೊಲ್ಕೆ⁶ ರಾಜ್ಯವು “ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು, ತನ್ನ ಅಳಗಳನ್ನು ಕರೆದು ...” (ಪಜನ 14) ಹಾಗೆ ಇರುವದು

ಎಂದು ಯೀರುವು ಹೇಳಿದನು. KJVಯಲ್ಲ “ನೇವಕರು” ಎಂದಿದೆ, ಆದರೆ ಮೂಲ ಗ್ರೀಕ್ ಪೇಡಭಾಗದಲ್ಲಿ “ದಾಸರು” ಎಂದಿದೆ.⁷ ಇವರ “ಆತನ ಸ್ವಂತದ ದಾಸರಾಗಿದ್ದರು”: ಆವರು ಆತನಿಗೆ ಒಳಹಟ್ಟವಾಗಿದ್ದರು.

ಈ ನಾಮ್ಯದಿಂದ ನಾಕಷ್ಟ್ರ ಬಲವಾದ ತ್ರಭಾವಪನ್ಮೂಲಕೆಯಲ್ಲಿ ನಾವು ಆತನಿಗೆ ಒಳಹಟ್ಟವಾದ ದೇವರ ದಾಸರಾಗಿಸಿಕೊಳ್ಳುವರು ನಮಗೆ ಅವಶ್ಯಾಗಿದೆ. ಹೊಲನು ಹೀಗೆ ಬರೆಯುತ್ತಾನೆ. “ದೇವಲಂದ ಹೊರಕಿ ನೀಲೋಕಗೆ ನೀಲೋಕಂಡಿರುವ ಹಬಿತ್ರಾತ್ಮನಿಗೆ ನಿಮ್ಮ ದೇಹವು ಗಂಭೀರಾದಿಯಾಗಿದೆಯದು ನಿಮಗೆ ತಿಳಿಯದೋ? ನಿಲವು ನಿಮ್ಮ ಸ್ವಂತ ನೋತ್ತಳಿ; ನಿವು ತ್ರಯಕ್ಕೆ ಕೊಳ್ಳಲ್ಪಟ್ಟವರು; ಅದಾರಣ ನಿಮ್ಮ ದೇಹದಲ್ಲಿ ದೇವರ ತ್ರಭಾವಪನ್ಮೂಲಕ ತ್ರಾಶಪಡಿಸಿಲ್” (1 ಕೊಲಂಧ 6:19, 20).⁸ “ಯಾವಾಗ ಒಬ್ಬನು ದೀಕ್ಷಾನಾಜ್ಞನಿಂದ ಹೊಂದದ ನಿಲವಿನಿಂದ ಮೇಲಕ್ಕೆ ಬರುತ್ತಾನೋ, ಆವರು ನಿನ್ನ ಸ್ವಂತನೋತ್ತಳಿ, ನಿನು ತ್ರಯಕ್ಕೆ ಕೊಳ್ಳಲ್ಪಟ್ಟವಾಗಿದ್ದಿ” ಎಂದು ಸ್ವಷ್ಟವಾಗಿ ಬರೆಯಲ್ಪಟ್ಟ ಅನೌಜ್ಞತೆಯ ಹೊಸ್ತಿಲಳ್ ತ್ರಪೇಶಿಸುತ್ತಾನೆ.”⁹

ಜವಾಬ್ದಾರಿಕೆ

ಅ ಮನುಷ್ಯನು ದೂರದೇಶಕ್ಕೆ ಹೋಗಲು ಸಿಧ್ಧನಾಗಿದ್ದಾಗ, ತನ್ನ ಆಳಗಳನ್ನು ತರೆದನು “ಅವಲಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಳ್ಳಿಸು” (ಪುತ್ತಾಯ 25:14).¹⁰ ಇದು ಅನಮಾನ್ಯವಾದದ್ವ್ಯಾ. ರೋಮನ್ 1:22 “ಜಕ್ಕಾಧಿತಪ್ಪದಲ್ಲ, ಹೆಚ್ಚಿನ ಕಾರ್ಯವು ಆಳಗಳಿಂದಲೇ ನಡೆನಲ್ಲಿಡ್ಲತ್ತು, ಆಳಗಳ ಯಾವಾಗಲೂ ಜವಾಬ್ದಾರಿಯತ ನ್ಯಾನದಲ್ಲಿ ಇರುತ್ತಿದ್ದರು.

“ಅವನು ಒಬ್ಬನಿಗೆ [ಆಜಗೆ, ಆ ಮನುಷ್ಯನು] ಬಂದ ತಲಾಂತು,¹¹ ಒಬ್ಬನಿಗೆ ಎರಡು ಒಬ್ಬನಿಗೆ ಒಂದು ... ಕೊಳ್ಳಿಸು” (ಘಜನ 15). ಇಂದು ನಾವು “ತಲಾಂತು” ಎಂಬ ಹಡವನ್ನು ಅದಕ್ಕೆ ನಮಾನಾಧ್ಯವಾದ “ನಾಮಧ್ಯು”¹² ಎಂಬುದಕ್ಕೆ ಬಳಸುವವರಾಗಿದ್ದೇವೆ, ಆದರೆ ಆ ದಿನಗಳಲ್ಲ, ಇದು ಹಂಡದ ಇಡಿಗಂಬಾಗಿತ್ತು ಹೊರತಾಗಿ ಒಂದು ನಾಣ್ಯವಾಗಿರಿಷಲ್ಲ, ಆದರೆ ಕೆಲ ಅಮೂಲ್ಯವಾದ ಲೋಹದ ಹೊತ್ತಪಾಗಿದ್ದು, ಮುದ್ರಿತ ನಾಣ್ಯಗಳಲ್ಲ ಅಥವಾ (ಜಿನ್ನದ) ಬಾರುಗಳಾಗಿ ಆಳತೆ ಮಾಡಲ್ಪಡುತ್ತಿದ್ದವು.¹³ ಆ ಮೂವರು ಆಳಗಳಿಗೆ ಕೊಡಲಾದ ತಲಾಂತುಗಳ ಬಜಿತವಾದ ಬೆಲೆಯ ಎಷ್ಟೆಂದು ನಮಗೆ ತಿಳಿಯದು. “ಗ್ರಿಂಕೋ ರೋಮನ್ 1:26 ತಲಾಂತಿನ ಆಳತೆಯ ವಿಜಿನ್ ಅವಧಿಯಲ್ಲ ... 26.4 ಕೆಜಿಯಂದ (58 ಹೊಂಡ್) 37.8 ಕೆಜ (43 ಹೊಂಡ್) ಶ್ರೀಳಯಿನ್ನು ಹಡಯಿತ್ತಿತ್ತು¹⁴ ಅದಲ್ಲದೆ ಆ ತಲಾಂತು ಬೆಳ್ಳಿಯದೊಂದು ಬಂಗಾರದೊಂದು ಅದರ ಮೇಲೆಯೂ ಅದರ ಬೆಲೆಯ ಹೆಚ್ಚುಕಡಿಮೆಯಾಗುತ್ತಿತ್ತು¹⁵ ತಲಾಂತಿಗೆ ಬಲು ನಾಮಾನ್ಯವಾದ ಬೆಲೆಯ ಮತ್ತಾಯ 25ರಳ್ಲಿ ಆರುನಾಬಿರ ದಿನಾರು ಎಂದು ಸೂಜಿನಲ್ಪಡ್ಡದೆ.¹⁶ ಆ ದಿನದಲ್ಲಿ ನಾಮಾನ್ಯ ಕರಾಳಕಾರನ ಕರಾಳಯ (ಪುತ್ತಾಯ 20:2) - ದಿನಾರುಗಳನ್ನು ನಿಲರವಾಗಿರಲು ಮತ್ತು ಮನರಳ್ಪಟ್ಟುಕೊಳ್ಳಲು ಈ ಮೌಲ್ಯಮಾಹಿನವನ್ನು ಉಹಿಸಿಕೊಳ್ಳಲಾಗಿದ್ದು ಒಂದು ತಲಾಂತು ಒಬ್ಬ ತರಬೇತ ಹಡಯಿದ ಕೆಲಸಗಾರನು ಇಷ್ಟತ್ತು ವರ್ಷದಲ್ಲಿ ನಂಜಾದಿನಬಹುದಾದದ್ದಕ್ಕೆ ನಮಾನವಾಗಿದೆ!

ಆದ್ದಲಿಂದ ಒಂದು ನೂರು ವರ್ಷಗಳಲ್ಲಿ ಮಾಡಬಹುದಾದ ನಮಾನ್ಯ ಕರಾಳಯ ಮೂದಲನೆಯ ಆಜಗೆ ಕೊಡಲ್ಪಟ್ಟಿತ್ತು! ಎರಡನೆಯ ಆಜಗೆ ಅಂಥ ಕೆಲಸಗಾರನು ನಾಲ್ಕುತ್ತು ವರ್ಷದಲ್ಲಿ ಮಾಡಬಹುದಾದದ್ದಕ್ಕೆ ಕೊಡಲ್ಪಟ್ಟಿತ್ತು! ಮೂರನೆಯೆಯವನು ಇಷ್ಟತ್ತು ವರ್ಷಗಳಲ್ಲಿ ಒಬ್ಬ ಕೆಲಸಗಾರನುನು ನಂಜಾದಿನಬಹುದಾದದ್ದಕ್ಕೆ ಹಡಕೆಂಡಣು! ಈ ನಿದಿಷ್ಟ ತಲಾಂತುಗಳ ಮೇಲೆ ನಿದಿಷ್ಟ ಬೆಲೆಯನ್ನಿಡಲು ಯಾವುದೇ ತ್ರಯಕ್ಕೆಪನ್ಮೂಲಕ ಹಡದೆ ನಾವೆಂದಿಗೂ ಒಂದೇ ನಾಲ್ಕು ನೂರಿಂದಂತಹ ಹೆಚ್ಚಿನ ಹಂಡವನ್ನು ಅವರು ತ್ರಾಶಿಧಿಸುವುದಕ್ಕೆ ಹೂತ್ತರಾಗಿದ್ದಾರೆ ಎಂದು ಹೇಳಬಹುದು.¹⁷

ఆ ఒడయెను “అవనపన నామధరద త్రకార” కొట్టసు (పుత్రాయ 25:15).¹⁸ ఆచను యారేబ్బలగు నివంకణ మాడలాగదంతహదన్సు చుక్క అదన్సు మాడలు నమధరాగుపుడక్కింత కడిమెయదదన్సు కొడలల్ల. “ఎల్లలగు నలనచునవాగి కొడుప విజారపు దోడై అన్యాయపన్సు మాడిదంతే. హష్టు బదు తలాంతుగళు ఒందు తలాంతిన నామధృవపన్సు హొందిదచసిగి హొరలారద హొరయాకిత్తు చుక్క బదు తలాంతు నామధృవ హొందిదచసిగి ఒందే తలాంతన్సు కొడుపుడే ఆగిద్దరే అచసిగి యాపుదే నచాలు ఇల్లదంతాగుత్తిక్కు.”¹⁹

ଶ୍ରୀଯେବୁରୋ ବଂଦିଲ୍ଲୋନ୍ଦ ନାଗରିଯିନ୍ଦ୍ର ହେତୁରୁକ୍ତାରେ ଏଠିମୁକୁ ନାନୁ
ନାଜିନୁପାନାରିଦ୍ଧେଣେ. କାହିଁ ନେଇଛିଦରେ, ଶ୍ରୀଯେବୁରୁକ୍ତା ଦେଇଛୁ ଘୟପକାରପଣ୍ଡୁ
ହୋଇଦିଦ୍ବାରେ.²⁰ Neil Lightfoot ରହରୁ ଇଦିନ୍ଦ୍ର ଗମନିଷି, “ଯାରେବୁନ୍ତା ବଢ଼େଯନ
କେଳଣେଇଲିଙ୍କ ବାଲାଜିଲଜନେଇଲିଙ୍କ ହେରଇଅଲାଲ” ଏଠିଦ୍ବାରେ.²¹ ତମ୍ଭୁନ୍ଦ୍ର ତାପୁ
ଯାପୁଦେ “ନାମୁଧ୍ୟବିଲ୍ଲଦ” ଘୃତୀର୍ଗୁ ଏଠିମୁକୁ ଲୁଧିପଣପଣ୍ଡୁ ନାନୁ
ପିତା କାରଣିଦିନ ଇଦିନ୍ଦ୍ର ନୂଜିନୁତ୍ତିଦ୍ଵେଣେ, ନାନେନୁ ହେଲୁତ୍ତିଦ୍ଵେଣିଲିଙ୍କ²² ନିର୍ବୁ
ଅରିତୁକେଳାନିଦିଦ୍ବାରେ, ନିର୍ବୁ “ନାମୁଧ୍ୟବିଲ୍ଲଦ” ଇରୁପ ଘୃତୀର୍ଗୁ
ନିମ୍ନ ଜୀବିତଦର୍ଶକ
କେଲନବିଦ୍ରରେ, ନୃତ୍ୟଦିନ ନୃତ୍ୟକ୍ଷେତ୍ରରେ, କେଲପଣ୍ଡୁ ଲୁହୁରୀରେ ହୋଇଦିଲିଲ.
ନିର୍ବୁ
ଦେଇଲିଙ୍କ - ଆଶୀର୍ବାଦପଣ୍ଡୁ ହେତୁରାଦ ଆଶୀର୍ବାଦପଣ୍ଡୁ ହୋଇଦିଲିଲ.²³

ದೇವರ ಪರಗಳನ್ನು ಹೊಂದಿದವರಂತಾದ, ನೀವು ಆ ಪರಗಳು ನಂಬಾಲನ್ನು ಕೂಡಾ ಒಳಗೊಂಡಿದೆ ಎಂಬುದನ್ನು ಅಲಕುತ್ತೋಳ್ಳಿಲ್ಲವೆಂತು. ಇದಕ್ಕೆ ತ್ರಿತ್ಯಾಗಿ ದೇವರು “ನನ್ನಲ್ಲಿ ನೆಲ್ಗೊಂಡಿರುವ ನೀವು ನನ್ನ ಸೆವೆಯಾಗಿ ಉಪಯೋಗಿತರಾಗುವಿಲ್ಲ. ಅವನ್ನು ನಾನು ನಿಮಗೊಣಸ್ಥರ ಅಲ್ಲದರಿಳ್ಯಾದೆ ಜವಾಬ್ದಾರಿಯನ್ನು ವಹಿಸುವೆನು. ಅದೇ ನಮಯದಲ್ಲ, ನೀವು ಅವನ್ನು ನನ್ನ ಪ್ರಯೋಜನಕ್ಕಾಗಿ ಬಳಸಿಲ್ಲ” ಎಂದು ಹೇಳುವನು. ಯಜಮಾನನು ಪರಗಳನ್ನು ಅಶೀಚದಿನಿದಿದಾಗ, ಜವಾಬ್ದಾರಿಯ ಕೂಡಾ ಅದಕ್ಕೆ ಅಂಟಿಕೊಂಡಿರುತ್ತದೆ.

ಅಂತರ್ವಾಯ

ಹೇಗೆನ್ನೀಡಿ, ಒಡೆಯನು ತನ್ನ ಅಸ್ತಿಯನ್ನು ಅಶ್ವಗಂಜಿಗೆ ವಹಿಸಿದನು, ಅ ಅಸ್ತಿಯು ಭಾರ ವಾದ ಜವಾಬ್ದಾರಿಗಿಂತ ಹೆಚ್ಚಾದದ್ದನ್ನು ತ್ರೈಸಿದಿನುವಂತಿತ್ತು; ಅವುಗಳು ಬಲು ಗಂಭೀರವಾದ ಅಹಾಯವನ್ನು ತ್ರಾಸಿದಿನುತ್ತಿದ್ದವು. ರಜ್ಯಗಂಜಿಗೆ ನಂಬಣಂಧಿಸಿದ ಲೀಬನಗಂಜ ತ್ರಾಸಾರ, ಒಡೆಯನು ತನ್ನ ದಾನಲಿಗೆ ವನ್ನಾಗಳನ್ನು ಒಳ್ಳಿಸಿದರೆ ಹಾಗೂ ಹೊರಟುಹೊಂಡರೆ, ಅ ದಾನನು ತಾನು ಉಪಯೋಗಿಸಿದ ವಸ್ತುಗಳ ಬಿವರಣೆಯನ್ನು ಕ್ರಮವಾಗಿ ಕೊಡಲೇಬೇಕು ಎಂದಿದೆ ಯಾಜಮಾನನು ಮರಜಾದಾಗ, ದಾನನು ವಿನಾದರೂ ಕಡಿಮೆಯನ್ನು ಹೊಂದಿದ್ದರೆ ಅ ದಾನನು ಆ ವ್ಯಾತ್ಯಾಸವನ್ನು ತಂಬಬೇಕಿತ್ತು, ಹಾಗೆ ಮಾಡಲು ಅಗದಿದ್ದಿಲ್ಲ, ಆತನು ಸೀರೆ ಮನೆಗೆ ಹಾಕಲ್ಪಣಿತ್ತಿದ್ದನು. ದಾನನು ತನ್ನ ಮನೆವಾರೆಯನ್ನು ಹಿಂತಿದ್ದೇ ಅದರೆ, ಅತನು ಕೊಲ್ಲಲ್ಪಡುತ್ತಿದ್ದನು.

ನಿಮ್ಮ ನಾಮದ್ವ್ಯಂ, ನಿಮ್ಮ ನಮಯ, ನಿಮ್ಮ ಆಸ್ತಿ, ನಿಮ್ಮ ಅರಕಾಶಗಳ ಇವಲ್ಲವುಗಳನ್ನು ದೇವರಿಗೆ ಉಪಯೋಗಮಾಡುವುದು ಅಹಾಯವು ಒಳಗೊಂಡಿದೆ. ತಪ್ಪ ಮಾಡುವ ಅಹಾಯ, ಬಿಂಫಿಂ ನಲ್ಲಿದುವ ಅಹಾಯ ಅರಜಿಯದ ಅಹಾಯವೂ ಕರಡಾ ಅಲ್ಲದೆ.

ಪ್ರತಿಕ್ರಿಯೆ ಮತ್ತು ತಿರುಗಿ ಜೀಳುವದು (ಪಜನಗಳು 15-19)

ପ୍ରତିକ୍ରିୟ

ನಂತರ ಆ ಯಜಮಾನನು “ಬೇರೊಂದು ದೇಶಕ್ಕೆ ಹೋದನು” (ಪಜನ 15).

“ತಕ್ಷಣವೇ²⁴ ಬದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಬದು ತಲಾಂತುಗಳನ್ನು ಗಳಿಸಿಕೊಂಡನು” (ಪಜನ 16). ಆತನು ನಮಯವನ್ನು ವ್ಯಧರುಮಾಡಿಲ್ಲ; ಆತನ ಒಡೆಯನು ಹೋಳಿನಂತರ, ಆತನು ಕೊಟ್ಟಿದನ್ನು ಬಳಸಿಕೊಂಡನು. ಆತನು ಆ ತಲಾಂತುಗಳನ್ನು ಹೇಗೆ ಬಳಸಿಕೊಂಡನು ಎಂಬುದು ನನಗೆ ನಿಬಿರವಾಗಿ ತಿಳಿಯದು. ಬಹುಶಃ ಅದನ್ನು ಉದ್ಯೋಗದಲ್ಲ ಹಾಕಿರಬಹುದು. ಆತನು ಮಾರುಕಟ್ಟಿಯಲ್ಲ ಕೊಟ್ಟಿದ್ದು ಮತ್ತು ಮಾರುಪುದನ್ನು ಮಾಡಿರಬಹುದು ಹೇಗೂ ಆತನು ತನ್ನ ವ್ಯಾಪಾರವನ್ನು ಮಾಡಿದನು. ಇನ್ನೂ ಬದು ತಲಾಂತುಗಳನ್ನು ಗಳಿಸಿದನು. ಹಿಂಗೆ ಆ ಬದು ತಲಾಂತುಗಳನ್ನು ಹೊಂದಿದ ಮನುಷ್ಯನು ತನ್ನ ಜವಾಭ್ಯಾಲಿಯನ್ನು ನಂತರೂಣಗೊಳಿಸಿದನು. “ಹಾಗೆಯೇ ಏರಡು ತಲಾಂತುಗಳನ್ನು ಗಳಿಸಿಕೊಂಡನು” (ಪಜನ 17).

ತಪ್ಪಿಜಿಖಾಪಣ

ಇದು ನಮ್ಮನ್ನು ಬಂದು ತಲಾಂತು ಹೊಂದಿದ ಮನುಷ್ಯನ ಹತ್ತಿರ ತರುತ್ತದೇ: “ಆದರೆ ಬಂದು ತಲಾಂತು ಹೊಂದಿದವನು ಹೋಗಿ ಭಾಬಿಯನ್ನು ಅಗೆದು ತನ್ನ ದಣಿಯ ಹಣವನ್ನು ಬಳಿಟ್ಟನು” (ಪಜನ 18). ದೇಶಾಂತರದಿಂದ ಒಡೆಯನು ಬಂದನಂತರ, ಬಹುಶಃ ಆ ಮನುಷ್ಯನು ತೋಳಕ್ಕೆ ಓಡಿಕೊಂಡಿರಬಹುದು, ಹಣವನ್ನು ಹಾಕಿದ ಅಳವಾದ ತಗ್ಗನ್ನು ಕೆಡಲಿ ಹಣವನ್ನು ತೆಗೆದುಕೊಂಡು ಮಣಿನ್ನು ತಿರುಗಿ ಮುಚ್ಚಿರಬಹುದು. ಇದು ಅನಹಜವಾದ ಅಭ್ಯಾಸವೇನೂ ಆಗಿರಿಲ್ಲ.²⁵ ಇಂದು ನಾವು ಹೊಂದಿದ ಬ್ಯಾರಕುಗಳೊಂದೂ ಆ ದಿನಗಳಲ್ಲ ಅಸ್ತಿತ್ವದಲ್ಲಿರಲ್ಲ; ಜನರು ತಮ್ಮ ಹಣವು ಹೋಣಾನವಾಗಿಡಲು ಆ ಲೀಡಿಯಲ್ಲ ಬಜ್ಜಿಡುತ್ತಿದ್ದರು.²⁶

ಕೆಲವರ ಕಟ್ಟಿಲ್ಲ, ಈ ಒಂದು ತಲಾಂತು ಹೊಂದಿದ ಮನುಷ್ಯನು ಬ್ಯಾಂಕಿವರೆತನು ಮತ್ತು ದಾರಾರ್ಡ್‌ಫ್ರಿಯಿಳ್ಳ ವ್ಯಕ್ತಿಯಾಗಿದ್ದನು ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ರಜ್ಜಿಗಳೂ ಸಹ ತಮ್ಮದೇ ಆದ ನಾಮ್ಯಾಗಳನ್ನು ಹೊಂದಿದ್ದರು ಮತ್ತು ಅವರ ನಾಮ್ಯಾಗಳು ಹಿಂಗಿರುತ್ತಿದ್ದವು:

ಒಬ್ಬ ಶ್ರೀಮಂತ ಮನುಷ್ಯನು ದೂರದ ಪ್ರಯಾಣ ಹೊರಬನು. ಆತನು ಇಬ್ಬರು ನೇವಕರನ್ನು ಕರೆದನು ಮತ್ತು “ನಾನು ನನ್ನ ಅಸ್ತಿಯನ್ನು ನಿಮ್ಮ ಕೈಯಲ್ಲ ಇಡುತ್ತಿದ್ದೇನೆ” ಎಂದು ಹೇಳಿದನು. ಆತನು ಅದನ್ನು ಅವರ ಮಧ್ಯ ಏರಡು ಭಾಗಗಳಾಗಿ ಬಿಭಾಗಿಸಿದನು ಹಾಗೂ ಹೋರಣಹೋಳಿದನು. ಆತನು ಅಲ್ಲಂದ ನಿರ್ಗಬುಸಿದೊಡನೆಯೇ ಒಬ್ಬ ನೇವಕನು ತನಗೆ ಕೊಡಲ್ಪಟ್ಟಿದನ್ನು ಬಂದೆಡೆ ಬಿಸಿಯೊಗಿಸಿದನು ಅಲ್ಲ ಆತನಿಗೆ ನಷ್ಟಪಾಯಿತು ಆತನು ನಂತರೂಣವಾಗಿ ಕಂಕೊಂಡನು. ಆದರೆ ಇನ್ನೊಬ್ಬ ನೇವಕನು ತಾನು ಹಡಕೊಂಡಿದನ್ನು ತೆಗೆದುಕೊಂಡನು ಮತ್ತು ತನ್ನ ಒಡೆಯನು ಮರಳವರೆಗೂ ಅದನ್ನು ಅಡಗಿಟ್ಟಿನು. ಹಿಂಗೆ ಆತನ ಒಡೆಯನು ಮರಳದಾಗ ಅದು ಇದ್ದ ಹಾಗೆಯೇ ಕೊಡಲು ಆತನು ನಮರ್ಥನಾದನು. ಒಡೆಯನು ಆತನನ್ನು ಹೋಗಿಸಿದನು ಮತ್ತು ಮನೆಯ ಚೆಳ್ಳುಹಾರಕನ್ನಾಗಿ ಆಗಿನನ್ನು ಮಾಡಿದನು. ಆದರೆ ಒಡೆಯನ ಹಣವನ್ನು ಕೆಳದೆವಸಿಗೆ ಮರಣದಂಡನೆಯ ಕೊಡಲ್ಪಣಿಟತ.²⁷

ಹಿಂದೆ ನಾನು ಹೇಳಿದ ಹಾಗೆ ಯೇನುಬಿನ ಬೋಧನೆಯು ಆತನ ಕೆಲಕೇಳುಗಳಿಗೆ ಹೋಕಾರುವಂಥಿಂದ್ದು ಮತ್ತು ಅಪಾತಕಾಲಯೂ ಅಗಿತ್ತು ಆತನ ನಾಮ್ಯಾಗಳ ಹೆಚ್ಚಿ ಕಡಿಮೆ ರಜ್ಜಿಗಳ ನಾಮ್ಯಾಗಳಿಗೆ ಬಿರುದ್ಧವಾಗಿಯೇ ಇದ್ದವು. ಕರೆನು ಹಣವನ್ನು ಬಳಿಟ್ಟ ನೇವಕ “ನಾಯಕ”ನಿಗೆ ಪಟ್ಟವನ್ನು ತೆಗೆದನು ಮತ್ತು ಆತನಿಗೆ “ಬಳನಾಯಕನ್” ಪಟ್ಟವನ್ನು ಕೊಟ್ಟಿನು.²⁸

ಆ ಒಡೆಯನು “ಬಹುಕಾಲದ”ವರೆಗೆ ಹೊಂದನು (ಪಜನ 19). ಆ ಎಲ್ಲಾ ನಮಯದಪರೆಗೆ ಆ ಒಂದು ತಲಾಂತು ಹೊಂದಿದ ವೃತ್ತಿಯ ಏನು ಮಾಡಿರಬಹುದು ಎಂದು ನಿರ್ವಹಣ್ಟಿಲ್ಲ? ಅತನು ಸಿಫ್ಯಾಯಾಗಿ ತನಗೆ ವಹಿಸಿದ ಹಣದೊಡನೆ ಅತನು ವ್ಯವಹಾರ ಮಾಡುತ್ತಿಲ್ಲ; ಅದು ನೇಲದ ಆಶದಳ್ಳ ಇರುವುದಾಗಿದೆ. ಅತನು ತನ್ನ ನಮಯವನ್ನು ಹೇಗೆ ವ್ಯಯಮಾಡಿದನೂ ನಾನಲಿಯಿನು; ನಾನು ಒಂದನ್ನು ಮಾತ್ರ ಬಲ್ಲವನಾಗಿದ್ದೇನೆ ಅದು ಅತನು ತನ್ನ ಒಡೆಯನಿಗಾಗಿ ನೇರೆ ಮಾಡುತ್ತಿಲ್ಲ.

ಒಂದು ತಲಾಂತು ಹೊಂದಿದ ವೃತ್ತಿಯ ಮಾಡಿದ ತತ್ವ ಏನು ಎಂಬುದನ್ನು ನಾವು ಸ್ವಷ್ಟಮಾಡಿಕೊಳ್ಳುವಾ: ಅನಿರೀವಂತರಾದ ಮನೆವಾರೇಯವರು ಮಾಡುವ ಹಾಗೆ ಅತನು ಹಣವನ್ನು ಹಾಳುಮಾಡಿಲ್ಲ (ಲೂಕ 16:1). ತಪ್ಪಿಹೋದ ಮಗನ ಹಾಗೆ ಅನಿರೀವಂತನಾಗಿ ಜೀವಿಸಲಿಲ್ಲ (ಲೂಕ 15:13). ಅತನು ಅನ್ಯಾಯಾರಾದ ಮನೆವಾರೇಯವರಂತೆ ಹತ್ತು ನಾಬಿರ ತಲಾಂತುಗಳನ್ನು ನಾಲಮಾಡಿಲ್ಲ (ಮತ್ತಾಯ 18:24). ಅತನು ಮಾಡಿದ್ದೇಲ್ಲವೂ ಅತನು ಹೊಂದಿದೆಲ್ಲದ್ದಕ್ಕೂ ಉಪಯೋಗಕ್ಕೆ ಬಾರದಂತಾಯಿತು.²⁹ ನಾನು ಯೋವನನ್ನು ಜೀಳಿಂಧಕನಾಗಿದ್ದಾಗೂ, ಈ ನಾಮ್ಯುದ ಮೇಲೆ ನನಗಿಂದ ತುಂಬಂವನ್ನು ನಾನು “ಮೂರು ಸರಳವಾದ ಹಾರಗಳಲ್ಲಿ ನಿಮ್ಮ ಆಕೃತಿಯನ್ನು ಹೇಗೆ ಕಳಕೊಳ್ಳಬಹುದು” ಎಂದು ಕರೆದಿದ್ದೇನು. ಅಲ್ಲ ನನ್ನ ನಮಯೋಜ ಏನಿಂದರೆ: ಏನನ್ನು ಮಾಡದೆ ನಿಮ್ಮ ಆಕೃತಿಯನ್ನು ಕಳೆದುಕೊಳ್ಳಬೇಕು ಸರಳವಾದ ಮಾರ್ಗ ಎಂದರೆ ಯಾವುದೇ ಏನನ್ನು ಮಾಡದೇ ಇರುವದು. ಯಾರಾದರೂ ಇದನ್ನು ಮಾಡಬಹುದು - ಮತ್ತು ಅನೇಕರು ಇದನ್ನು ಮಾಡುತ್ತಾರೆ.

ತ್ರಿಶಿಂಗಭು ಮತ್ತು “ತಾರಣಭು” (ಪಜನಗಳ 19-25)

ತ್ರಿಶಿಂಗಭು

“ಬಹುಕಾಲದ ಮೇಲೆ” ಒಡೆಯನು ಮನೆಗೆ ಬಂದನು ಹಾಗೂ ಆಳುಗಳಿಂದ ಲೆಕ್ಕಪನ್ನು ಕೇಳಿದನು (ಪಜನ 19). ನೀವು ಮತ್ತು ನಾನು ದೇವರ ಮನೆವಾರೇಯವರಾಗಿದ್ದೇವೆ, ಮತ್ತು ಸ್ವಲ್ಪಿನಿಗಳ ನಂತರ ನಮ್ಮ ಒಡೆಯನು ಮರಳುತ್ತಾನೆ (ಅಪ್ರೋನ್ತಲರ ಕೃತ್ಯಗಳು 1:11; 1 ಥೆನಲೇಂಕಿತ 4:16; ಅಪ್ರೋನ್ತಲರ ಕೃತ್ಯಗಳು 17:31). ಮೌದಲನೆಯದಾಗಿ ಬದು ತಲಾಂತುಗಳನ್ನು ಹೊಂದಿದ ವೃತ್ತಿಯ ಲೆಕ್ಕಪು ಕೊಡಬೇಕು (ರೋಮಾಪುರ 14:12; 2 ಕೊಲಿಂಥ 5:10; ನೋಡಿಲ 1 ಕೊಲಿಂಥ 4:2).

ಚೊದಲನೆಯದಾಗಿ ಬದು ತಲಾಂತುಗಳನ್ನು ಹೊಂದಿದ ವೃತ್ತಿಯ ಲೆಕ್ಕಪು ಬಹಿಸಲ್ಪಣಿತ. ಬಹಳಿಂದ ಅತನು ತನ್ನ ಪರದಿಯನ್ನು ಕೊಡಲು ಕಾತುರದಿಂದ ಕಾಯಿತ್ತಿದ್ದನು. “ನಾನ್ಯಾಮಿ ನಾನು ಬದು ತಲಾಂತನ್ನು ಕೊಳ್ಳಿದ್ದೆಯಲ್ಲ, ಇಗೇಂ ಇನ್ನೂ ಬದು ತಲಾಂತನ್ನು ನಂತಾದಿಸಿದ್ದೇನೆ” (ಮತ್ತಾಯ 25:20) ಎಂದು ಹೇಳು ತ್ವಿರುವಂತೆ ಅವನ ಮುಖದ ಮೇಲೆ ದಾರಳವಾದ ನಗೆ ಹರಡಿದ್ದನ್ನು ನಾನು ಉಹಿಸಬಲ್ಲೇನು. ಒಡೆಯನು ನಹ ಬಂಡಿತವಾಗಿ ಮುಗ್ಂಳಿಸುತ್ತಾ “ಭಿಲಾ, ನಂಜಗನ್ತನಾದ ಒಕ್ಕೇ ಆಳು” ಎಂದು ಉತ್ತರಿಸಿದನು (ಪಜನ 21).

ಒಡೆಯನು ಆ ಆಳನ್ನು ಹೇಗೆ ನಂಭಿಂದಿಸಿದನು ಎಂಬುದನ್ನು ಗಮನಿಸಿಲಿ. ಅತನು “ಭಿಲಾ, ಬುದ್ಧಿವಂತ ಮತ್ತು ಯಶಸ್ವಿಯುತ ಆಳು” ಎಂದು ಹೇಳಿಲ್ಲ, ಆದರೆ ಬದಲಾಗಿ “ಒಕ್ಕೇಯ ಮತ್ತು ನಂಜಗನ್ತ ಆಳು” ಎಂದು ಶಾಖಿಸಿದನು. ಎಲ್ಲರೂ ಬುದ್ಧಿವಂತರು ಮತ್ತು ಯಶಸ್ವಿಯುತರೂ ಇರುವುದಿಲ್ಲ; ನಮ್ಮುಲ್ಲ ಅನೇಕರು ಎಂದಿಗೂ (ಜಗತ್ತು ಯಶಸ್ವಿ ಎಂದು ಎಜಿನುವ ಲೀಡಯಲ್) ಯಶಸ್ವಿಯುತರು ಆಗಿರುವುದಿಲ್ಲ; ಆದರೆ ನಾವು “ಒಕ್ಕೇಯವರೂ” ಮತ್ತು “ನಂಜಗನ್ತರೂ” ಆಗಬಲ್ಲೇವು. ಕರೆನು ನಮಗೆಂನನ್ನು ಕೊಡುತ್ತಾನೋ ಅದೆಲ್ಲವನ್ನೂ ತೆಗೆದುಕೊಳ್ಳಬೇಕು ಮತ್ತು ಅದರೊಡನೆ ಯಾವದು ಅತಿ ಶ್ರೇಷ್ಠವೂ ಅದನ್ನು ಮಾಡಬೇಕು.

ಅತನು ಹೇಳುತ್ತಿರವದು ಅದನ್ನೇ.³⁰

ಇದನ್ನು ಒಡೆಯನು ಒಬ್ಬ ಅತನೊಂದಿಗೆ ಮಾತನಾಡುತ್ತಿದ್ದಾನೆ ಎಂಬುದನ್ನು ನಿಮ್ಮ ಮನದಲ್ಲಿ ಇಟ್ಟಿಕೊಳ್ಳಲ. ಅಂತಹ ಅತನು ಆಸ್ತಿಯಾಗಿದ್ದನು; ಅತನು ಕೃಷಾಕರಾಜುದಲ್ಲಿರುವ ಅ ಅಂಗರಿ ಅತನು ಏನಾ ಹೇಳಬೇಕೆರಲ್ಲ, ಅತನಿಗೆ “ಪಂದಗೆಗಳನ್ನು” ಕೂಡಾ ಹೇಳಬೇಕಿರಲ್ಲ. ದಾನನು ತನ್ನ ಒಡೆಯನು ಆಜ್ಞೆಗೆ ವಿಧೇಯನಾದಾಗ, ಅತನು “ನಾನು ಅಯೋಗ್ಯನಾದವನು; ನಾನು ಮಾಡಬೇಕಾದದ್ದನ್ನು ಮಾತ್ರ ನಾನು ಮಾಡಿದ್ದೇನೆ” ಎಂದು ಹೇಳಬೇಕಿತ್ತು (ನೋಂಡಿಲ ಲಕತ 17:10). ಈ ನಾಮ್ಯದಲ್ಲಿರುವ ಒಡೆಯನು ಉದಾರವಾದ ಪ್ರತಿಕ್ರಿಯೆಯ ಆ ಮನುಷ್ಯನ ಗುಣವನ್ನು ನಮಗೆ ತಿಳಿಸುವುದಾಗಿದೆ. ಅತನು ನಾಯಾಯಿತನಾದವನೂ ಮತ್ತು ಇತರರೊಂದಿಗೆ ಸೌಖರ್ಯದಲ್ಲಿರುವವನೂ ಆಗಿದ್ದನು; ಶ್ರವ್ಯಕ್ತವಾಗಿ ಅತನು ಶಾಫಿನುವರದಕ್ಕೆ ಮತ್ತು ಬಹುಮಾನಿನುವುದಕ್ಕೆ ಅವಕಾಶವನ್ನು ನೋಂಡಿದ್ದೆನು.

ಅತನು ಚೋದಲು ಬದು ತಲಾಂತುಗಳ ಮನುಷ್ಯನಿಗೆ, “ನಿಂನು ಸ್ವಲ್ಪಕೆಲನದಲ್ಲ ನಂಜಗನ್ನುನಾಗಿದ್ದಿ,³¹ ನಿಂನು ನಿಮ್ಮ ನಂಜಕೆಯನ್ನು ಸ್ವಲ್ಪದರದಲ್ಲಿಯೇ³² ನಾಥಿಸಿತೋಳಿಸಿದಿ: ನಿನ್ನನ್ನು ನಾನು ದೂಡ್ಯದರಲ್ಲ ಇಡುತ್ತೇನೆ” (ಮತ್ತುಯ 25:21), ನಂತರ ಅತನು ಬದು ತಲಾಂತು ಹೊಂದಿದ ವ್ಯಕ್ತಿಗೆ, “ನಿನ್ನ ದಣಿಯ ಸೌಭಾಗ್ಯದಲ್ಲ ಸೇಲು” ಎಂದನು (ಪಜನ 21). ಒಡೆಯನು ಮರಳಬಿಕಿಗಾಗಿ ಇಟ್ಟ ಜೀರಣಕಾಣದಲ್ಲ ಹಾಲ್ಯಾಳ್ಯಾಪುದಕ್ಕೆ ಅವಕಾಶವನ್ನು ಇದು ನೂಜಿನುವುದರಾಗಿರಬಹುದು. ಇದು ಒಡೆಯನು ಜೊತೆ ಲಂಬಕ್ಕೆ ಜೊತೆಯಾಗುವ ಬಂದು ಅಮಂತಣವು ಇದಾಗಿರಬಹುದು.³³ ಇದು ಸ್ವತಂತ್ರನನ್ನಾಗಿಸುವದನ್ನೂ ಒಳಗೊಂಡಿರವಂಥ ಗಾರವವು ಇದಾಗಿತ್ತು.³⁴

ಮುಂದಿನ ನಾಲುಗಳಲ್ಲಿ ಎರಡು ತಲಾಂತುಗಳನ್ನು ಹೊಂದಿದ ಮನುಷ್ಯನ ಬಗ್ಗೆ ಇದೆ. ಅತನೂ ನಷ್ಟ, ತನ್ನ ಲೆಕ್ಕಪನ್ನು ಹೊಡುವುದಕ್ಕೆ ನಂತೋಳಣಿದಿಂದ್ದನು: “ನಾನ್ನಾಖಿ ಎರಡು ತಲಾಂತುಗಳನ್ನು ನನಗೆ ಒಪ್ಪಿಸಿದೆಯಲ್ಲ, ಇದೂ ಇನ್ನೂ ಎರಡು ತಲಾಂತುಗಳನ್ನು ನಂಷಾದಿಸಿದ್ದೇನೆ” ಎಂದು ಹೇಳಿದನು (ಪಜನ 22). ಈಗಾಗಲೇ ಅತನು ಹೊಂದಿದ್ದಿಲ್ಲಿತ ಮಾರು ತಲಾಂತು ಹೆಚ್ಚು ಹೊಂದಿದ ಸೇವಕನಿರಿಂತ ಬಿಭಿನ್ನವಾದ ಬಹುಮಾನವು ಅತನಿಗೆ ಕೊಡಲ್ಪಡುವದು ಎಂದು ನಾವು ಯೋಜಿಸಬಹುದು, ಅದರೆ ಅತನೂ ಈಡಾ ಈಡಾ ಅದೇ ಲಂತಿಯ ಶಾಳಭಿನೆಯನ್ನು ಮತ್ತು ಅದೇ ಬಹುಮಾನವನ್ನು ಹೊಂದಿದನು. ಬೈಬಲ್ಲನಲ್ಲ ಯಾವುದೇ ಈ ಲಂತಿಯ ಬಂದೇ ತದ ವಜನಗಳ ಇಲ್ಲ,³⁵ ಅದರೆ ಪಜನ 21 ಮತ್ತು 23 ಬಂದೇ ತರದ್ದಾಗಿವೆ. ಅದು ತಲಾಂತುಗಳ ವ್ಯಕ್ತಿಯಂತೆಯೇ, ಎರಡು ತಲಾಂತು ಹೊಂದಿದ ವ್ಯಕ್ತಿಯಾ ತನ್ನಿಂದಾಷ್ಟು ಒಳೆಯಿದನ್ನು ಮಾಡಿದ್ದನು ಮತ್ತು ಅದೆಲ್ಲವೂ ಒಡೆಯನಿಗೆ ಬೇಕಾದದ್ದೇ ಆಗಿತ್ತು. ಅತನಿಗೂ ನಷ್ಟ “ಭಳಾ, ನಂಜಗನ್ನುನಾದ ಒಳ್ಳೆ ಅಳು; ನಿಂನು ಸ್ವಲ್ಪ ಕೆಲನದಲ್ಲ ನಂಜಗನ್ನುನಾಗಿದ್ದಿ, ದೂಡ್ಯ ಕೆಲನದಲ್ಲ ನಿನ್ನನ್ನು ಇಡುತ್ತೇನೆ: ನಿನ್ನ ದಣಿಯ ಸೌಭಾಗ್ಯದಲ್ಲ ಸೇಲು” ಎಂದು ಹೇಳಿದನು (ಪಜನ 23).

ಕರ್ತನಿಗಾಗಿ ಅಪಾಯವನ್ನು ಎದುಲಿನಲು ಇಟ್ಟಡುವವನ ಗೆಲ್ಲಿವವನು ಆಗಿರುತ್ತಾನೆ. ದೇವರು ನಿಂನು ಏನಾದರೂ ಮಾಡಬೇಕೆಂದು ಬಯನುತ್ತಿದ್ದಾನೆ ಎಂದು ನಿಂನೇನಾದರೂ ನಂಬುತ್ತಿರುತ್ತಾನೆ? ಅದನ್ನು ಮಾಡಲು ನಿಂನು ಭಯಹಡುತ್ತಿದ್ದಿರುತ್ತಾನೆ? ಬಿಫಲವಾಗುವ ಭಯವೇ ನಾದರೂ ಇದೆಯಾ? ಏನೇ ಅದರೂ ಅದನ್ನು ಮಾಡು. ನಿಂನು “ಯಶಸ್ವನ್ನು” ಹೊಂದುವದು ಅಥವಾ “ಬಿಫಲನಾಗುವದು” ಮಹತ್ವದಲ್ಲ. ನಿನಗೆ ಆದಷ್ಟು ಉತ್ಸಾಹವಾದದ್ದನ್ನು ನಿಂನು ಮಾಡಬೇಕಾಗಿರುವದೇ ಮಹತ್ವವಾದದ್ದು ಆಗಿದೆ. ನಂತರ ದೇವರು ನಿಮಗೂ ನಷ್ಟ “ಭಳಾ ನಂಜಗನ್ನುನಾದ ಒಳ್ಳೆ ಅಳು” ಹೇಳುತ್ತಾನೆ (KJV).

“ಕಾರಣಗಳು”

ಒಂದು ತಲಾಂತು ಹೊಂದಿದ ಮನುಷ್ಯನು ತನ್ನ ಪರದಿಯನ್ನು ಕೊನೆಯಲ್ಲ ಕೊಳ್ಳುವು. ಅತನು ಬಹುಶಃ ಈ ಕ್ಷಾತಿದಲ್ಲಿ ಜಿತಿಯಿಂದ ಹಿಂದಕ್ಕೆ ನಲಿಯುತ್ತಿರಬೇಕು. ಅಂತಹವಾಗಿ, “ತರುವಾಯ ಒಂದೇ ತಲಾಂತು ಹೊಂದಿದವನೂ ನಹ ಮುಂದೆ ಬಂದು ನ್ನಾಖ್ಮಿ ಸೀನು ತಿಳಿ ಮನುಷ್ಯನು, ಸೀನು ಜತ್ತಿದಿರವಲ್ಲ ಕೊಯ್ದುವರವನು, ಸೀನು ತಿರದಿರವಲ್ಲ ರಾಶಿ ಮಾಡಿಕೊಳ್ಳುವವನು” (ಪಜನ 24) ಎಂದು ಹೇಳಿದನು. ಈ ದೋಷಾರೋಪವು ಆ ದಿನದಲ್ಲಿ ಜತ್ತಿಪದು ಮತ್ತು ಕೊಯ್ದುವರದು ಹಂಡಿತಿಯ ಮೇಲೆ ಒಡೆಯನ ಗುಣವನ್ನು ಆಧಾರವಾಗಿ ಇಟ್ಟಿಕೊಳ್ಳಲಾಗಿತ್ತು. ಹೊಲಗಳ ನಡುವೆ ಬೇಲಗಳ ಇರುತ್ತಿದ್ದವು; ಹೊಲಗಳ ಇನ್ನೊಂದು ಹೊಲಕ್ಕೆ ಅಂಬಿಕೆಯಾಗಿತ್ತದ್ದವು. ಜೀಜಗಳ ಕ್ಷೇತ್ರಿಯಿಂದ ಜತ್ತಿಲ್ಲದುತ್ತಿದ್ದವು. “ನನ್ನ ಜೀಜಗಳು ನನ್ನ ನೇರೆಯವನ ಹೊಲದಲ್ಲಿ ಇದ್ದಿವೆ, ಅದ್ದಲಿಂದ ಅತನ ಹೊಲದಲ್ಲಿ ಕೆಲ ಅಡಿ ಒಳಕ್ಕೆ ಹೊಗಿ ಅಲ್ಲಿರುವ ಶ್ರುತಿಯೋಂದು ನನ್ನದೇ ಅಲ್ಲವೇ ಎಂದು ಲಜಿತಪಡಿಸಿಕೊಳ್ಳಬೇಕು” ಎಂದು ಕಾರಣ ಕೊಡುವನವನವ ಹಾಗೆ ತನ್ನ ಒಡೆಯನೂ ತಾಡಾ “ಕೃಷಣ ವೃತ್ತಿ”ಯಾಗಿದ್ದಾನೆ³⁶ ಎಂದು ಈ ಆಳು ಜತ್ತಿಕರಿನವನ್ನಾಗಿ.

ಆ ಆಳು ತನ್ನ ಒಡೆಯನನ್ನು ಆಸೆಹಡುವವನು, ಜತ್ತಿಳ, ಅಯೋಗ್ಯವಾದವನು, ಮತ್ತು ಅಶ್ವಾಮಾಣಿಕ ಎಂದೂ ಹೊದಲಸಿದನು. ಇದು ಯೋಗ್ಯವಾದ ಮಾಪನವೇ? ಒಡೆಯನ ಗುಣದ ಬಗ್ಗೆ ಒಂದು ತಲಾಂತು ಹೊಂದಿದ ವೃತ್ತಿಯ ಮಾತುಗಳನ್ನು ಹೊಳೆಕಾತ್ಮಕವಾಗಿ ನಾವು ನೇರಿಸುವಾ. ಅತನು ಕೊಡುವವನೂ, ಹಾರ್ಡೆಸುವವನೂ, ಶಾಖಿಸುವವನೂ ಮತ್ತು ನಂಜಿಗಳುತ್ತನಕ್ಕೆ ಬಹುಮಾನಿಸುವವನೂ ಅಗಿದ್ದನು. ಕರ್ತವ್ಯಾಗಿ ಅಹಾಯವನ್ನು ಎದುಲಿನಲು ಒಪ್ಪಿದವನು ದೇವರ ಗುಣಗಳ ಬಗ್ಗೆ ತತ್ವ ಮಾಡುವತ್ತೆ ನಡೆಸಲ್ಪಡುವವನು ಅಗಿದ್ದಾನೆ. ಅತನನ್ನು (ದೇವರನ್ನು), ಫ್ರೀತಿಯಳ್ಳಿ ಕರುಣೆಯಳ್ಳಿ ತಂದೆ ಎನ್ನುವ ಬದಲು ವಿಜಾರಣೆಯಾಗಿ ಕಾನೂನು ಮಾಡುವವ, ಕೆಲಸಗಳನ್ನು ಮಾಡುವುದಕ್ಕೆ ಒತ್ತಾಯಿಸುವವನೂ, ಪ್ರಜಾಹಿಂಸಕ ಎಂದು ಯೋಜಿಸಲು ಆರಂಭಿಸುತ್ತಾಣ.

ಒಂದು ತಲಾಂತು ಹೊಂದಿ ಮನುಷ್ಯನು “ಎಂದು ತಿಳಿದು ಹೆದಲಕೊಂಡು” ಎಂದೂ ತನ್ನ ಮಾತಿನಲ್ಲಿ ನೇಲಿಸಿದನು (ಪಜನ 25). ಭಯಹಡುವವರ ಬಗ್ಗೆ ನಮಗೆ ಕರುಣೆಯು ಇರುತ್ತದೆ. ನಾವೆಲ್ಲರೂ ಕೆಲ ನಂದಿಗಳಿಗೆ ಭಯಹಡುವವರಾಗಿದ್ದೇವೆ.³⁷ ನಮ್ಮೆಣಿಕ್ಕೆ ನಮಗೆ “ಒಡೆಯನ ಮೇಲೆ ನಂಜಿಕೆಯಲ್ಲಿಪೆಂಬ ಕಾರಣದಿಂದ ನಾನು ಭಯಹಡುತ್ತಿದ್ದೇನೆಯೇ” ಎಂದು ಕೇಳಿಕೊಳ್ಳುವದು ಅವಶ್ಯಿಂದ ಶ್ರುತಿಗಳ 21:8ರಲ್ಲಿ ದೇವರು ಕಳೆದು ಹೊದಿಸಿದ ಪಣಿಯನ್ನು ಕೊಡುವಾಗ, ಅತನು “ಭಯ” ಹಡುವವರ ಪಣಿಯಿಂದ ಆರಂಭಿಸುವವನಾಗಿದ್ದಾನೆ (KJV).³⁸

“ಎಂದು ತಿಳಿದು ಹೆದಲಕೊಂಡು” ಎಂದು ಆ ನೇರವಕ್ಕೆ “ಹೊಗಿ ಸಿನ್ನ ತಲಾಂತನ್ನು ಭಾಬಿಯಲ್ಲ ಬಜ್ಜಿಟ್ಟಿನು” ಅಂದನು (ಪಜನ 25ಇ). ಅತನು ಬಹುಶಃ ಬಿಫಲತೆಗಾಗಿ ಹೆದಲಿದನು. ಏರಡು ಮುಂದು ಬಹುಶಃ ತಲಾಂತು ಹೊಂದಿದವರು ಮಾಡಿದಂತೆ ತಾನು ನಲಿಯಾಗಿ ಮಾಡದೆ ಹೊದಿಸಿದೆ ಎಂದು ಅತನು ಬಹುಶಃ ಹೆದಲಿರಬಹುದು.³⁹ ತಾನು ತನ್ನ ಒಡೆಯನನ್ನು ನಂತಹಿಗೆಬಾಳಿಸಲಾರೆನು ಎಂದು ಭಯಹಟ್ಟನು ಎಂದು ಅತನು ಸ್ವಷ್ಟವಾಗಿ ಹೇಳುತ್ತಾನೆ. ಅದಕ್ಕೆ ಅತನು “ನಾನು ಯಾವುದೇ ಲಿತಿಯಲ್ಲ ಗೆಲ್ಲುವ ಸ್ಥಿತಿಯಲ್ಲ ಇಲ್ಲ... ಹಾಗಿದ್ದುದಿಂದ ನಾನೇನನ್ನು ಮಾಡಿಲ್ಲ” ಎಂದು ಹೇಳಿತ್ತಿದ್ದಾನೆ.

ಆ ಮನುಷ್ಯನು ತನ್ನನ್ನು ಇಟ್ಟ ಪ್ರತಿಯೊಬ್ಬರನ್ನು ದೂಡಿಸಿದನು. ಜೀವಿತದಲ್ಲಿ ಇತರರನ್ನು ದೂಡಿಸುವವರ ಬಗ್ಗೆ ಹಿಂದಿನ ಹಾರದಲ್ಲಿ ಕಾಲತೆವು. (ಇಬ್ಬರ ಯೋವನನ್ನು ಬಾಲಕರು “ಅವನು ಮಾಡಿದನು” ಎಂದು ಒಬ್ಬರನ್ನೆಂಬುದು ದೂಡಿಸಿತ್ತಿರುವುದನ್ನು ನಾನು ನೆನಹಿಸಿಕೊಳ್ಳುತ್ತೇನೆ.) ಕೆಲವರು ತಮ್ಮ ತಂದೆತಾಯಿಗಳ ಕೊರತೆಯನ್ನು ದೋಷಾರೋಪ ಮಾಡುತ್ತಾರೆ. ಕೆಲವರು

ನಂಮಾಜವನ್ನು ದೂಡಿಸುತ್ತಾರೆ. ಕೆಲವರು ದೇವರನ್ನು ಕೂಡಾ ದೂಡಿಸುತ್ತಾರೆ. ನಿಮ್ಮ ತಪ್ಪಗಳನ್ನು ಯಾರಾದರೂ ದೂಡಿಸುವುದನ್ನು ನೀವು ಕಾಣಬೇಕೆಂದರೆ, ಅದಕ್ಕೆ ಉತ್ತಮ ನ್ಯಾಷವು ಕನ್ನಡಿಯಲ್ಲ ನೊಲಂಪುದೇ ಆಗಿದೆ.

ಒಂದು ತಲಾಂತು ಹೊಂದಿದವನು ತನ್ನ ಒಡೆಯನು ಅದಕ್ಕಿಂತ ಹೆಚ್ಚಿನದನ್ನು ಬಯಸದೆ ಇರಬಾರದು ಎಂದುಕೊಂಡು, ಅತನು ಕೊಟ್ಟದನ್ನು - ಆ ಅಮುಳ್ಯವಾದ ಲೋಹ, ಈಗ ಕೊಳೆಯಾಗಿದ್ದು, ತೆಗೆನುಂದಿದ, ಮತ್ತು ಕೊಳೆತ ಹಾಸನೆಯಿಷ್ಟದನ್ನು ಕೈಯಲ್ಲಿ ಹಿಡಿದುಕೊಂಡಿದ್ದನೇ ಮತ್ತು ಅತನು ಅವನಿಗೆ “ಇಗೋ ನಿನ್ನದ ನಿನಗೆ ಸಂದಿದೆ” ಎಂದು ಹೇಳಿದನು (ಪಜನ 25).

ಪ್ರತಿಕ್ರಿಯೆ ಮತ್ತು ಪರಿಣಾಮಗಳು (ಪಜನಗಳು 26-30)

ಪ್ರತಿಕ್ರಿಯೆ

ನಾವು ಕಥೆಯ ದುಃಖದ ಅಂತ್ಯ ಭಾಗಕ್ಕೆ ಬಂದಿದ್ದೇವೆ. ಆ ಒಡೆಯನು ಆ ಮನುಷ್ಯನಿಗೆ “ನೀನು ಮೈರ್ಷನಾದ⁴⁰ ಕೆಟ್ಟ ಆಳು” ಎಂದು ಉತ್ತರಿಸಿದನು (ಪಜನ 26). ಅತನು ಇತರ ಇಬ್ಬರು ನೇರಕಲಗೆ “ಬಳ್ಳಿಯ ಮತ್ತು ನಂಜಗನ್ನನಾದು” ಆಳು ಎಂದು ಹಡವಿಯನ್ನು ಕೊಟ್ಟಿದ್ದನು. ಈತನಾದ್ದರೂ “ಮೈರ್ಷ ಮತ್ತು ಕೆಟ್ಟ” ಎಂದು ಕರೆಯಲ್ಪಟ್ಟನು.

ಅತನು ಮುಂದುವರೆಸುತ್ತಾ “ನಾನು ಇತ್ತದಿರುವಲ್ಲ ಕೊಯ್ದುವರನು, ನೀನು ತೂರಿದಿರುವಲ್ಲ ರಾಶಿಮಾಡಿಕೊಳ್ಳುವರನು ಎಂದು ತಿಳಿದಿಯಾ” (ಪಜನ 26).⁴¹ ತನ್ನ ಗುಣವನ್ನು ಆ ಮನುಷ್ಯನು ಚೊಡಲು ಅಪಮಾನ ಮಾಡುವುದನ್ನು ಅತನು ಒಪ್ಪಾಲ್ಲ. ಬದಲಾಗಿ “ನಿನ್ನ ಮಾತುಗಳೇ ನಿನ್ನನ್ನು ದಂಡಿಸುವವು ಆಗಿವೆ. ಯಾಕೆಂದರೆ ನೀನು ನಿನ್ನನ್ನು ಹೇಗೆ ಜಿತಿಸಿದ್ದಿಯೋ, ಅದರ ಹರಧಿಯಲ್ಲಿಯೇ ನಿನಗೆ ಮಾಡಬೇಕಾದಂಥದ್ದಕ್ಕೆ ನಾಕಷ್ಟು ತೀರಜೆಯಾಗಿದೆ” ಎಂದು ಹೇಳಿದನು.

ಒಡೆಯನು ಅವನಿಗೆ “ನೀನು ಹಣವನ್ನು ನಾಮುಕಾರರಿಳ್ಳ ಬಿಡ್ಡಿಗೆ ಹಾಕಬೇಕಾಗಿತ್ತು; ನಾನು ನಿನ್ನದನ್ನು ಬಿಡ್ಡಿ ನಹಿತಪಡಕೊಳ್ಳುತ್ತಿದ್ದೇನು”⁴² (ಪಜನ 27) ಎಂದು ಹೇಳಿದನು. ಇನ್ನೊಂದು ಮಾತಿನಲ್ಲ, “ತೊನೇ ಹಕ್ಕ, ನೀನು ಹಣವನ್ನು ಯಾವುದಾದರಿಳ್ಳ ತೊಡಗಿನಬೇಕಿತ್ತು”⁴³ ಎಂದು ಹೇಳಿದನು. ಗ್ರೀಕ್ ಭಾಷೆಯ ಭಾಷಾಂತರವಾದ “bank” (“ಬಿಡ್ಡಿ”) ಎಂಬ ಹಡವು “bankers” (“ನಾಮುಕಾರ”) (NIV ನೋಡಿಲಿ) ಎಂಬುದಕ್ಕಾಗಿ ಇದೆ ಮತ್ತು ಇದು “table men”⁴⁴ ಎಂದು ಭಾಷಾಂತರವಾಗಿದೆ. ಈಗಾಗಲೇ ನಾವು ಗಮನಿಸಿದಂತೆ ಇಂದು ನಾವು ನೊಲಂಪಂತಹ ಬಾಧಂತುಗಳು ಆ ಕಾಲದಲ್ಲ ಇರಲಾಲ್ಲ. ಆದರೆ ಹೆಚ್ಚಾಗಿ ಮಾರುತೆಯು ನ್ಯಾಷಗಳಲ್ಲ “ನಾಮುಕಾರನು” ಒಂದು ಮೇಜಿನ ಮುಂದೆ ಜಿಲ್ಲರೆ ನಾಬ್ಯಾಗಳನ್ನು ಒಟ್ಟುಕೊಂಡು ತೂರಿಯಿತ್ತಿದ್ದನು. ಬೇಲೆಯ ಪ್ರಕಾರ ಅತನು ಹಣವನ್ನು ಜಲಾಪಣೆ ಮಾಡುತ್ತಿದ್ದನು⁴⁵ ಅಥವಾ ಅದನ್ನು ನಾಲವಾಗಿ ತೂರಿತ್ತು ಇದನ್ನು. ಅತನು ಹಣವನ್ನು ಇಟ್ಟುಕೊಳ್ಳುತ್ತಿದ್ದನು ಮತ್ತು ಅದರ ಮೇಲೆ ಬಿಡ್ಡಿಯನ್ನು ತೊಡುಪಡಿಸಿದ್ದನ್ನು ಮಾಡುತ್ತಿದ್ದನು.⁴⁶ ಒಬ್ಬ ಮನುಷ್ಯನ ಮೇಲೆ ಒಬ್ಬನ ಹಣವನ್ನು ನಿರ್ವಹಣೆಮಾಡುವದು ಕೆಲಕ್ಕಣಗಳಲ್ಲಿ ಅತನ ಮೇಜಿನ್ನು ಅಲಗಾಡಿಸುವುದು ಆಗಿರುತ್ತಿದ್ದು ಇದೊಂದು ಅಪಾಯಕಾಲಿಯಾದ ಕೆಲಸವೂ ಆಗಿತ್ತು ಎಂಬುದನ್ನು ಗಮನಿಸಿಲಿ; ಆದರೆ ಈ ಲಿತಿಯಾದ್ವಾರ್ಗ್ಯ “ಅದು ಏನು ಮಾಡದೆ ಇರುವದಕ್ಕಿಂತ ಒಳ್ಳಿಯದಲ್ಲವೇ” ಎಂದು ಒಡೆಯನು ಹೇಳಿದನು.

ಪರಿಣಾಮಗಳು

ಒಡೆಯನು ತನ್ನ ಹತ್ತಿರವಿಳ್ಳ ನೇರಕನ್ ಹತ್ತಿರ ತಿರುಗಿತೊಂಡು “ಅವನಿಂದ ಆ

ತಲಾಂತು ತೆಗೆದು ಹತ್ತು ತಲಾಂತು ಇದ್ದವಸಿಗೆ ಕೊಡಿಲಿ” ಎಂದು ಹೇಳಿದನು (ವರ್ಜನ 28). ಇದಕ್ಕೆ ಯೀನು “ಇದ್ದವರಿಗೆಲ್ಲಾ ಕೊಡಲ್ಪಡುವದು; ಅವಲಗೆ ಮತ್ತು ಹೆಚ್ಚಾಗುವದು; ಇಲ್ಲದವನ ಕಡೆಯಂದ ಇದ್ದಣ್ಣ ತೆಗೆಯಲ್ಪಡುವದು” ಎಂಬ ವ್ಯಾಖ್ಯೆಯನ್ನು ಇದಕ್ಕೆ ನೇಲ ಸುವರ್ಣಾಗಿಡ್ಡಾನೆ (ವರ್ಜನ 29).

“ಒಂದು ಸಿಬಿಷ ನಿಇಲಿ!” ಎಂದು ಕೆಲವರು ಹೇಳಿಬಹುದು. “ಅದು ನಲಿಯಲ್ಲ! ಕೆಲ ನಿಷಿತ ಹಲಿಸ್ಟಿತಗಳಲ್ಲ, ಹೆಚ್ಚಿನದನ್ನು ಹೊಂದಿದವಸಿಂದ ತೆಗೆದುಕೊಳ್ಳುತ್ತಾರೆ ಮತ್ತು ಕಡಿಮೆ ಹೊಂದಿದವಸಿಗೆ ಅದು ಕೊಡಲ್ಪಡುವದು ನಲಿಯಾಗಿರಬಹುದು. ಆದರೆ ಈ ಬಡವನು ಒಂದೇ ತಲಾಂತನ್ನು ಹೊಂದಿದ್ದಾನೆ. ಕೆಗಾಗಲೇ ಹತ್ತನ್ನು ಹೊಂದಿರುವವಸಿಗೆ ಯಾಕೆ ಕೊಡುತ್ತಿರುತ್ತಾನೆ? ಅದು ಯಾವುದಕ್ಕೂ ಯೋಗ್ಯವಾಗಿಲ್ಲ!” ಇದು ನಲಿಯಾದ್ದು ಎಂದು ನಿಇವು ಪರಿಗಳಿಸಿದ್ದಾದರೆ ಅಥವಾ ಇಲ್ಲವಾದರೆ, ಇದು ಬಿಶ್ವಕ್ಕೆ ಬಣ್ಣಿಯನ್ನು ಹಾಕುವ ತತ್ವವಾಗಿದ್ದು - ಯೀನು ಈ ನಾಮ್ಯದ ಮೂಲಕ ಅವಮಾನಿಸಲ್ಪಡುವ ತತ್ವವಾಗಿದೆ. “ಅದು ದುರುಳತೆಯ ತತ್ವ” ಎಂದೇ ಕರೆಯಲ್ಪಟ್ಟಿದೆ. ಸರಳವಾದ ಪದವನ್ನು ಇದಕ್ಕೆ ಉಪಯೋಗಿಸಿಕೊಂಡಾಗಿ “ಬಳಸಿಲ ಇಲ್ಲವೇ ಕಳೆದುಕೊಳ್ಳಲಿ”. ನಿಇವು ನಿಮ್ಮ ನ್ಯಾಖಾಬಿಕರವಾದ ನಾಮ್ಯಧ್ವನಿನ್ನು ಬಳಸಂದೆ ಇದ್ದರೆ, ಅವುಗಳ ದುರುಳವಾಗುವವು. ನಿಇವು ನ್ಯಾಖಾಬಿಕರವಾದ ನಾಮ್ಯಧ್ವನಿನ್ನು ಬಳಸಂದೆ ಇದ್ದರೆ, ನಿಇವು ಅದನ್ನು ಕಳೆದುಕೊಳ್ಳಲಿ. ನಿಇವು ಕಾರಣದಿಂದ ಪ್ರತಿಯೊಂದು ಪಲಯಿದಲ್ಲ ಅನ್ವಯವಾಗುತ್ತದೆ. ಸ್ನೇಹತ್ವವನ್ನು ಅಲಂಕ್ಷಿಸಿಲ, ಮತ್ತು ಅದು ತೊಂದರೆಗೊಂಡಿರುವದು. ಮದುವೆಯನ್ನು ಅಲಂಕ್ಷಿಸಿಲ ಮತ್ತು ಅದು ಹಡಗಿಡುವದು.

ಒಬ್ಬನು ತನ್ನ ಆಷ್ಟೀಕ ವರಗಳನ್ನು ಅಲಂಕ್ಷಿಸಿದಾಗ ಆತನ ಅಂತಿಮ ಹೆಣಾಮವು ಏನಾಗುವದು? ವರ್ಜನ 30ರಿಂದುಪಡಿಕ್ಕಿಂತ ಅಸಂತೋಷಕರವಾ ಮಾತುಗಳ ಮತ್ತೊಂದು ಇರಿಸಿಲ್ಲ “ಕೆಲನಕ್ಕೆ ಬಾರದ ಈ ಆಳನ್ನು ಹೊರಿಗೆ ಕತ್ತಲೀಗೆ ಹಾಕಿಜಡಿಲ⁴⁷ ಎಂದು ಹೇಳಿದನು ಅಲ್ಲ ಗೋಳಾಗನು ಕಟಕನೆ ಹಲ್ಲುಕಡಿಯೋಣವ ಇರುವವು.” ಒಂದು ತಲಾಂತನ ಮನುಷ್ಯನು “ಕೆಷ್ಟ್” ಮತ್ತು “ಮೃಗಳ್” ಎಂದು ಜರುದುಹಡಿದ್ದನು ಕೆಗ “ಕೆಲನಕ್ಕೆ ಬಾರದು” ಎಂಬ ಜರುದನ್ನು ಹಡೆದನು. ನಮ್ಮೆಲ್ಲ ಅನೇಕರು ಕೆಷ್ಟವನು ಅಥವಾ ಅಲಸ್ಯಾಗಾರನು ಎಂದು ಅನಿಸಿಕೊಳ್ಳುವುದಕ್ಕಿಂತ ಅಯೋಗ್ಯನು ಎನ್ನಿಸಿಕೊಳ್ಳಲು ಇಚ್ಛೆಹಡನು. ಅದಲ್ಲದೆ ಒಬ್ಬನು ತನ್ನ ನಾಮ್ಯಧ್ವನಿನ್ನು ಮತ್ತು ಅವಕಾಶಗಳನ್ನು ಕರೆಸಿಗಾರಿ ಉಪಯೋಗಿಸುವಲ್ಲ ಭಯಕ್ಕೆ ಅನುವು ಮಾಡಿಕೊಣ್ಟರೆ ಒಬ್ಬನಿಗೆ ಏನಾಗುತ್ತದೆ ಎಂದು ಇದು ತಿಱಿನುತ್ತದೆ.

ಮುಕ್ತಾಯ

ಒಂದು ಕ್ಷೇತ್ರ, ನಿಮ್ಮ ಮುಂದೆ ದಷ್ಟದಾದ, ಕಷ್ಟನಾದ ಗೆರೆಯನ್ನು ಎಳೆದು “ಅದು ನಿಮ್ಮ ಅಹಾಯಿದ ಗೆರೆಯಾಗಿದೆ. ಇದನ್ನು ಕೆಗಲೇ ಅದನ್ನು ದಾಟುವ ನಘಾಲನ್ನು ಒಡುವಂದನಾಗಿದ್ದೇನೆ!”⁴⁸ ಎಂದು ಹೇಳಿದರೆಂದು ಉಹಿಸಿಕೊಳ್ಳಲಿ. ಕರೆಸಿಗಾರಿ ಇನ್ನೂ ಯಾವ ಕಾರ್ಯವನ್ನು ತಕ್ಷೇತ್ಕಷ್ಟುವದು ನಿಮಗೆ ಅವಶ್ಯಾದಿದೆ. ಕೆಲವರಿಗೆ, ಆ ಕಷ್ಟ ಗೆರೆಯ ಕ್ಷೇತ್ರನಾಗುವದನ್ನು ಪ್ರತಿಸಿಧಿಸುವಂತಾಗ್ಯಾಗಿದೆ.⁴⁹ ಆ ಕಾರ್ಯವು ಆತನನ್ನು ಹಿಂಬಾಲನುಪುದನ್ನು ಕೂಡಾ ಒಳಗೊಂಡಿರುವದು ಎಂದು ಯೀನು ಸ್ವಷ್ಟಪಡಿಸಿದನು (ಲಾಕ 9:57-62). ನಿಇವು ಸ್ನೇಹಿತರನ್ನು ಅಥವಾ ಕುಟುಂಬವನ್ನೇ ನಿಇವು ಕಳಕೊಳ್ಳಬಹುದು (ಮತ್ತಾಯ 10:36); ಕೆಲ ದೇಶಗಳಲ್ಲ, ನಿಇವು ನಿಮ್ಮ ಪ್ರಣವನ್ನು ಕೂಡಾ ಕಳಕೊಳ್ಳಬಹುದು (ಪ್ರತಿಪಣಿ 2:10). ಇತರಲಿಗಾರಿ ಆ ಕಷ್ಟ ಗೆರೆಯ ಹೊದಲ ನಾಲಿ ತಲಾಂತಗಳನ್ನು ಮತ್ತು ನಾಮಧ್ವನಿನ್ನು ಬಳಸುವುದರಲ್ಲ; ನಾವೇಜಿಸಿಕ ಶ್ರಾಫ್ ನೆಯನ್ನು ನಡೆಸುವದು, ವರ್ಗವನ್ನು ಬೋಧಿಸುವದು, ಹಾಡುಗಳನ್ನು ನಡೆಸಿಕೊಡುವದು, ಪ್ರಸಂಗವನ್ನು

బోధినుచదనశ్శ ఒళగొండిలపుదన్ను త్రతిసిధినుపుదాగిదే. ఒడెయసిగే శ్వాణసమయద నేఱబేగారి “ఎల్లపన్ను త్యజిసిజడువ” అహాయచన్ను కూడా ఇదు త్రతిసిధినుపుదాగిదే. స్టేటికలిగారి, నేరెయచలిగారి మత్తు కుటుంబదచలిగారి నువాచేయిన్న ముఖ్యముపురుష్టే కేలవలగే ఆ కశ్చ గేరెయ త్రతిసిధినుపుదాగిదే. నీఎవు దాక్యచన్ను కంజికొళ్ళలు తెయ్యిసిదాగి, నీఎవు స్తేంకట్టద మత్తు నంంఘగళ అహాయదళ్లరుత్తీల, కశ్చగేరెయ అనంఖ్యాత అహాయగళన్ను త్రతిసిధినబహుదాగిదే. నీఎవు ఆ అహాయచన్ను యోజి నుప్పిడంచేయే, ఆ అహాయచన్ను నీఎవు తేగెదుకొళ్ళబేఁ కేందు దేవరు అజేళ్ళి స్తుద్దానే ఎంబుదన్ను నేనిఫిడిల. నీఎవు ఏనెల్ల మాడలక్కే నాయ్చో అదెల్లవన్ను మాడుపుదన్ను దేవరు అజేళ్ళిసుపుచనాగిద్దానే.

కండను మరఖదాగ అతను “భలా నంంగస్తునాద ఒళ్ళియ ఆశ.” నీఎను నిన్న నంంజచేయిన్న స్వలచరళయే నాధిసితోలసిద్ది: “సిన్నున్న నాను దొడ్డుచరళ ఇచుత్తేనే” ఎందు హేళుత్తానే. నంంతర అతను బదు తలాంతు హోందిద వృక్షిగే, “సిన్న దటియ నోభాగ్యదళ నేఱు” ఎందు హేళబుదలుచే? (మత్తుయ 25:21). అథవా “నీఎను చ్యుగళ్ళనాద కేష్ట ఆశ ... మత్తు కేలనక్కే బారద ఈతన్ను హోరగే కత్తలిగే హాజిభిల అల్ల గోలాచపు కంపటసే హల్లు కడియోణపు ఇయచు ఎందు హేళుచేసో” (పజనగళ 26, 30)? ఆగ అతను ఏనన్ను హేళుత్తానేఁ అదు నీఎవు ఈగ మాడుపుదర మేలే అవలంభతచారిదే.

పూణితి

ఈ మండనెయల్ల, నాను తలాంతుగళ నామ్యగళ ఇనెమ్మిందు ప్రసంగవాద “నిమ్మ ఆక్షపస్తు మారు నరళ మారు హారగళలు హేఁ కంజకొళ్ళబహుదు” ఎందు నూజిసిద్దేనే. ఆ మారు నరళ మారు హారగళ (1) నిమ్మ తలాంతుగళన్ను హాణిపు, (2) అపుగళన్ను లుపయోణినల్ల భయభ్రమియుళ్ళచనాగిరు, (3) ఏనన్ను మాడబేడ. ఈ నామ్యక్కే ఆరంభక నంంతిగళాగి ఒళనలు వృక్షిగ్రత నువాచేయ శింణికేయ “నాను కేదలదేను” ఎంబ నాను ఇనెమ్మిందు ప్రసంగచన్ను హోందిద్దేనే.

ఇష్టణెగళ

¹చుత్తుయ 25ర చుఖ్య భాగగళన్ను మత్తుకులంంతుగళ నామ్యపు ఈ హారదల్ల జిఫిసిదంతే సిద్ధివాగి ఇరువ బిజారదల్ల యావ లింతయల్ కొడుగేయాగి సిఇదే ఎంబుదన్ను నీఎవు పునరావితినపయినబహుదు. ²తీత్తున జెచెన జలతే, సిన్న సిక్కుప “మత్తుయ పుత్తుక” ఎంబ హారచన్ను నేఱిదిల. ³హోలున బహుశి: సరేయిద జడగడియాద నంంతర కన్న అంతిమ తెయాచపస్తు మాకిరబహుదు మత్తు ఇతర కైస్తరు నువాచేయిన్న కపరిబహుదు. ⁴ఈ పునరాద బిజారపు Rusty Peterman లింద బందిష్టు ఈ పునరాగపు Brown Trail church of Christ, Fort Worth, Texas, 4 January 1987 నల్ల హోందినప్పటిద్దాగిదే. ⁵నిమ్మ కేళగరు గురుతిసువంతక ద్యోకిచవాగి అహాయ తందుకొళ్ళపంతపుగళంధ అలదాహరణిగళన్ను కొడిల. నన్న స్తోత్రమ్ల హణ్ణయిళ్లరువ bungee-jumping, hang-gliding, shooting ఇంధ కాయి జటివణిగిలు ఒళగొండిదే. ⁶KJVయల్ల “పరలేఁ రాజ్య” మత్తుయ 25:14, ఇదు ఇచ్చాలుకానల్ల ఇద్దు ఇదు భాణాంతరశారలింద సేలనల్లయ్యిదే ఎంబుదన్ను నూజిసుపుదాగిదే. మత్తుయ 25: బహుశి: ఒందు హితికేయింతిరుపుదాగిదే హోరకు కేపల మత్తుమంది కస్తుకేయర నామ్యపు మాత్రవాగిదే, తలాంతుగళ నామ్యపు ఆగిదే. మత్తుయ 25:1 “ఆగ హరలేఁక రాజ్యపు ... హోలాకేయాగిదే” ఎందు క్షారంభవాగుత్తదే. ⁷గ్రేకో

ಪದದ “ದಾಸ” (doulos) ಎಂಬ ಹಡಕ್ಕೆ ಬಹುವಜನಸಾಗಿ ಈ ಹಡವು ಬಳಣಲ್ಪಣಿದೆ. ⁸ನಾವು ಇತನ ರಕ್ತದಿಂದ ಕೊಳ್ಳಲ್ಪಣಿದೆಯ (ಅರ್ಥಾತ್ತಲರ ಕೃತ್ಯಗಳ 20:28), ಅದೇ ರಕ್ತದಿಂ ನಾವು ವಿಮೋಚನ ಗೊಳ್ಳತ್ತೇವೆ (“ಹಿಂದಕ್ಕೆ ತರುತ್ತೇವೆ”) (1 ಪೇತ್ರ 1:18, 19). ⁹Avon Malone, “The Characteristics of a Good Steward,” *The Preacher’s Periodical* (July 1983): 11–13. ¹⁰ಹಂಡಿತರ ಜರ್ಜೆಯಂತೆ ಇತನ ಎಲ್ಲಾ ಅಸ್ತಿಯ ಇತನ ದಾಸರಿಗೆ ವಹಿನಲ್ಪಣಿತು. ವಜನ 14ರ ಭಾಷ್ಯಯು ಅದನ್ನು ವಿವರಿಸುವುದಾಗಿದೆ. ಅನೇಕುಂದೆಡೆಯಲ್ಲ ಇತನು ಹಾಗೆ ಮಾಡಿದ್ದಾರೆ ನಂತರದಲ್ಲ ಅಧಿಕಾರಕ್ಕೆ ತಂದ “ಅನೇಕ ನಂಗತಿಗಳು” ಇಬ್ಬರ ಮೇಲನ ಯಾವವು (ಪಜನಗಳ 21, 23)? ನುಡ್ಯವರಶಾರ್ತ, ಈ ವಿವರಗಳ ನಾಮ್ಯದ ನಂದೆಶ್ವರಕ್ಕೆ ನಂಬಂಧಿಸಿ.

¹¹“ತಲಾಂತುಗಳು” ಮತ್ತೊಂದು 25:15ರಲ್ಲಿ ಸಿಕ್ಕುವ talanta ಎಂಬುದರ ಗ್ರೀಕ್ ಭಾಷಾಂತರವಾಗಿದೆ. ¹²ಹದಗಳ ಮೂಲವನ್ನು ಅಭಿಖಾಸಿಸುವವರು ನಾವು ಬಳಸುವ “ತಲಾಂತು” ಇದು “ನಾಮ್ಯದ್ವಾರ್ಯ” ಎಂಬಧಿಕೆ ಕೊಡುವಂತಿದ್ದು ತಲಾಂತುಗಳ ನಾಮ್ಯದ ಮೂಲದಿಂದ ಬಂದದ್ವಾಗಿದೆ ಎಂದು ನಂಬುತ್ತಾರೆ. ¹³ತಲಾಂತಿನ ಅಧಿಕರ ಷಟಕವು ಸಹ ಮುತ್ತಾಯಿ 18ರಲ್ಲಿನ ಅಸಿಲಿಪಿವಂತರಾದ ಮನೇವಾರ್ತೆಯವರ ಬಗ್ಗೆ ನಾಮ್ಯದಲ್ಲಿ ಬಳಣಲ್ಪಣಿಂದ್ದು ಇದು “ಹತ್ತು ತಲಾಂತುಗಳು” ಎಂಬ ನಾಮ್ಯದಲ್ಲಿ, ಅಲ್ಲ ಬಳಸಲಾದ ಅಂಶವು ಯಾರೇಬಾಗ್ದರೂ ಕೂಡಾ ಮರಹಾವತಿಮಾಡಿದ್ದಾಗಿದೆ ಎಂಬುದನ್ನು ಶ್ರೀತಿನಿಧಿನುಪುದಾಗಿದೆ. ¹⁴E. M. Cook, “Weights and Measures,” *International Standard Bible Encyclopedia*, rev., gen. ed. James Orr (Grand Rapids, Mich.: Wm. B. Erdmans Publishing Co., 1988), 4:1055. ¹⁵ಇದೂ ಕೂಡಾ ತಾಪ್ಯದ ತಲಾಂತು ಅಗಿರಬಹುದು. ¹⁶D. A. Carson, “Matthew,” *The Expositor’s Bible Commentary*, vol. 8, gen. ed. Frank E. Gaebelein (Grand Rapids, Mich.: Zondervan Publishing House, 1984), 516a; Jack P. Lewis, *The Gospel According to Matthew, Part 2* (Austin, Tex.: Sweet Publishing Co., 1976), 135. ¹⁷ಕೆಲೆ ತ್ರೈಕಂತಗಳ ದಶಕರ್ಣಿಂದ ಮತ್ತು ಶತಮಾನಗಳಿಂದ ಅಪವರ್ಯಾಲ್ಯವಾದಂಥ ಅಧಿಕ ಮಟ್ಟವನ್ನು ಬಳಸುವುದಕ್ಕಾಗಿ ಈ ತಲಾಂತುಗಳು ವರ್ಯಾಲ್ಯವನ್ನು ಮಾಡಲು ಹರಯಿತ್ತಿಂದಿವೆ. ಕೆಳಿಣಿಯ ಅಂಶಗಳ ಹಲವುಭಾಲ ಗಣನೀಯವಾಗಿ ಕೆಳತಪ್ಪಾಗಿರುತ್ತವೆ. ¹⁸“ಹಂತಪ್ರತಿನಿಧಿತ್ವದ ಕಂಬಿಖಿಕೆಯ ನಿಜ ಗುಣಪ್ರಾಪ್ತ ದೃಷ್ಟಿಕೋನದಿಂದ ‘ತ್ರೈಯಾಭಿನ್ಯಾಸ ಅವಶ್ಯಕತೆಯ ತ್ರಿಕಾರ’ ವ್ಯಕ್ತಪಡಿಸಿದೆ ಇಲ್ಲ; ಅದರೆ ಬದಲಾಗಿ “ತ್ರೈಯಾಂದು ನಾಮ್ಯದ್ವಾರ್ಯದ ತ್ರಿಕಾರ” ಎಂಬುದಾಗಿದೆ (James Burton Coffman, *Commentary on the Gospel of Matthew* [Austin, Tex.: Firm Foundation Publishing House, 1968], 401). ¹⁹Ibid. ²⁰ಒಂದು ತಲಾಂತೂ ಕೂಡಾ ವರ್ಯಾಲ್ಯವಾದದ್ದೇ. ಅದರಂತೆಯೇ ಆ ವ್ಯಕ್ತಿಯ “ಒಂದು ತಲಾಂತು” ಇಂದು ಇತನೇಬಿನ್ಯಾಸ “ತಲಾಂತು” ಕೂಡಾ ತ್ರಿಮುಖವಾದದ್ದು ಅಗಿದೆ. ಇತನು ಅದೇ ಒಂದು ಪರದಿಂದ ಇದಿರಬಹುದು. ಇತನು ಅದನ್ನು ಉಪಯೋಗಿಸಿದೆ ಹೊಳೆದರೆ, ಅವಶ್ಯವಾದ ಕಾರ್ಯವು ಅಶ್ರೂಣವಾಗುವುದಕ್ಕೆ ಹೊಳೆಯುತ್ತದೆ ಅವಾ ಅನಕರ್ಣಾದವಲಿಂದ ಮಾಡಲ್ಪಡುತ್ತದೆ.

²¹Neil R. Lightfoot, *The Parables of Jesus*, Part 2 (Austin, Tex.: R. B. Sweet Co., 1965), 78. ²²ತ್ರಿನಂಗದಲ್ಲಿ ನಾನು “ಸಿಂಪು ನನ್ನ ದ್ವಾರಿಯನ್ನು ಕೆಳಿತ್ತಿರು” ಎಂದು ಕೆಳಿಣಿಯಾಗಿದೆ. ²³ಎಥನ 4:8 ಮತ್ತು ರೋಮಾಪುರ 12:6-8 ದೇವರು ಕೊಡಮಾಡಿದ ಆತ್ಮೀಕರಣಗಳ ಬಗ್ಗೆ ಮಾತನಾಡುವುದಾಗಿದೆ. ²⁴KJVಯ ವಜನ 16ರಲ್ಲಿ “ತಳ್ಳು” ಎಂಬ ಹಡವು ಇಲ್ಲ ಅದರೆ ಅನೇಕ ಹಳೆಯ ವೇದಭಾಗಗಳ ಅದೇಭಾಗವಿರುವ ಗ್ರೀಕ್ ಹಡವನ್ನು ಹೊಂದಿದೆ. ²⁵Lewis, 135. ²⁶ಹಿಂದಿನ ದಿನಗಳಲ್ಲಿ ಹಂಚಿನ್ನು ಭರಿಬಿಯಲ್ಲ, ಬಳ್ಳಿಗಳ ಕೆಳಗೆ ಅಥವಾ ಕಾಫಿ ಕಾಫಿನ ಕೆಳಗೆ ಇಟ್ಟಂಥ ಅವನನ್ನು ಅಥವಾ ಆಕೆಯನ್ನು ತಿಳಿದಿಲಾ? ಹಾಗಿದ್ದದ್ದೇ ಅದರೆ, ಈ ದೃಷ್ಟಾಂತಪನ್ನು ಬಳಸಿಲ. ²⁷Petermanä Robert H. Mounce, *New International Biblical Commentary: Matthew* (Peabody, Mass.: Hendrickson Publishers, 1991), 234. ²⁸ನಾಮ್ಯದಲ್ಲಿ ಹಂತಪ್ರತಿನಿಧಿತ್ವದ ಜಿಲನಜಿತ್ವವಾದಕ್ಕೆ ಜರಹಿಂಜಿತರಾಗಿದ್ದಾರೆ “ತ್ರಿನ್ಯಾಸ ಜಿಜಿಯನ್ನು ತೆಗೆದು ಕಷ್ಟ ಬೋಳಿಗೆಯನ್ನು ಅತನ ಮೇಲಾಡುವನು” ಎಂದು ಸಿಂಪು ಹೆಳಿಣಿಯಾಗಿದೆ. ²⁹ತ್ರೈಯಾಂದು ನಾಮ್ಯದ್ವಾರ್ಯವ ಹಲಸ್ತಿತಿಗೆ ಯಾವುದೇ ನಾಮ್ಯಪ್ರಾಪ್ತ ಮುಖ್ಯಲಾರದು. ಈ ನಾಮ್ಯದಲ್ಲಿ ಒಂದು ತಲಾಂತಿನ ಮನುಷ್ಯನು ಅಥವಾ ಎರಡು ತಲಾಂತಿನ ಮನುಷ್ಯರು ತಮ್ಮ ತಲಾಂತುಗಳನ್ನು ಬಳಸುವಳಿ ವಿಹಿಂಜಾಗುತ್ತಾರೆ. ಇದು ಹೋಮಕರವಾದದ್ದು ಕೂಡಾ ಹೋದು: ಬದು ತಲಾಂತಿನ ಮನುಷ್ಯನು ನಾಲ್ಕು ತಲಾಂತನ್ನು ಉಪಯೋಗಿಸಿ ಇತನು ದೇವರಿಗೆ ನಂಬಿಗಣ್ಣಾಗಿ ಕಾಣಿಸುವಂತೆ ಕಂಡುಬಂಧಿಸಿದು. ³⁰ಯಾವುದೇ ನಾಮ್ಯಪ್ರಾಪ್ತ ತ್ರೈಯಾಂದು ನಷ್ಟವಿಲಿವನ್ನು ನಂತರಾಣವಾಗಿ ಒಳಗೊಂಡಿರುವ ಎಂಬ ವಾಸ್ತವಕ್ಕೆ ಇಲ್ಲ

³¹ନାମ୍ବୁଦ୍ର ଅଂଶଦ କେ ପ୍ରକରଣଦିଲ୍ “କେଲନଗନ୍ତିରାତ୍ମ” ଜଦୁ “କେଲଚୁ” ଏଠବ ହଦକ୍ଷେ ହୋଇଥାକୁଟୁକୁଚାଦ୍ଧୁ ଆତନଗ୍ନ୍ୟ ବିଶ୍ଵାସଦ କେଲାଲୁଦୁଇକେରୁ ବନ୍ଦେ ଆଗିଦେ. ³²KJVଯାତ୍ର ଆତ୍ମପଚନାଗିରି ଏଠବ ହୋଇଦିଲୁ ବିଲାପାଦ ଦ୍ୱାରାଗାନ୍ତିରାତ୍ମ ମୂଳ ପେଇଦଭାଗଦିଲ୍ “ନାମୁ ସିନ୍ଧୁନ୍ତୁ ମେଲାରୁନୁତ୍ରେଣେ” ଏଠିଦେ. ³³ଲୁଦାକରଣୀଙ୍କ କେ ଗୋରପୁ ଆତ୍ମଲୁଦପଶିରୀ ହୋଇପଥିରୁଣ୍ଟାଗିଦେ. ନେଇଦିଲ 2 ନମ୍ବୁଚେଲ 9:10; ନେଇଦିଲ ଜ୍ଞାନେଶ୍ଵରୀ 17:2. ³⁴Lightfoot, 80ା Richard C. Trench, *Notes on the Parables of Our Lord* (Westwood, N.J.: Fleming H. Revell Co., 1953), 279. ³⁵ଲୋକ 13:3 ମତ୍ୟ 13:5 ହୃଦାରାଚତେନ ଅନେକୁଠିଦୁ ଲୁଦାକରଣୀଙ୍କ ଅନେକୁଠିଦୁ ଜ୍ଞାନେଶ୍ଵରୀ 14:12 ମତ୍ୟ 16:25. ³⁶Olaf M. Norlie, *The New Testament: A New Translation* (Grand Rapids, Mich.: Zondervan Publishing House, 1961). ³⁷ନିର୍ମାଣ ଅନ୍ତର୍ଭୂତ କେଲ ଲୁଦାକରଣୀଙ୍କନ୍ତୁ ହୋଇବିଲୁ. ³⁸NASBଯାତ୍ର “ହେଇକିତନ୍” ଏଠିଦେ. ³⁹ଜନରୁ କେଲନାଲି “କେ ଚୃତୀଯିମଂତେ [ଅଧିଷ୍ଠା ଅଧିଷ୍ଠନ୍] ନିମୁ ନଲିଯାଇ ମାଲିଲାପାଦରେ ନାମୁ ନିନାମୁ ମାଦଲାରେନୁ” ଏଠବ କାରଣକୋଳାକୁତୁରୁ. ⁴⁰ବ୍ୟୁତିଲାର ମୁଗ୍ରକ୍ଷତନ୍ତରନ୍ତୁ ମତ୍ୟ ନୋମାଲନପନ୍ତର୍ବୁ ବିଲାପାଦ ହୁଏଗିଦେ (ନେଇଦିଲ ଜ୍ଞାନେଶ୍ଵରୀ 6:6; 31:27; ହୃଦାରାଚତେନ 10:18; 1 ତିମୋଦେ 5:13).